

ರಾಮನಾಮ ರತ್ನಹಾರ ದೊರಕಿತು ಎನಗೆ

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 501.
2. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 289.
3. **Note:** Lyrics in both the above references are almost similar. The wordings marked in grey highlights are NOT there in Ref. 2.
4. **Note:** This song is not available in the books of Shri Betageri Krishna Sharma and Shri Bengeri Huchha Rayaru and also in the books of Samagra Dasa Sahitya, published by Kannada & Culture Dept., Govt of Karnataka, Bengaluru and also in the books of Gorebala Hanumantha Rayaru.
5. **Note:** Singer has followed lyrics as in Ref. 1.

ರಾಗ: ಕಾಂಭೋಜ

ತಾಳ: ಅಟ

ರಾಮನಾಮ ರತ್ನಹಾರ ದೊರಕಿತು ಎನಗೆ

ಪೂರ್ವಪುಣ್ಯದ ಫಲಕೆ || ಪ ||

ಮಚ್ಚನೆಂಬೊ ಮಾಣಿಕ್ಯದ ಹರಳು

ಕೂರ್ಮನೆಂಬೊ ಕುಸುರಿಗಳು

ವರಹನೆಂಬೊ ಹೊಸ ಮೋಹನದ ಚಿನ್ನ

ನರಹರಿಯೆಂಬೊ ನಾಮದ ಸರಮುತ್ತು || 1 ||

ವಾಮನನೆಂಬೊ ಒಲಿವ ಏಕಾವಳಿಯು

ಪರಶುರಾಮನೆಂಬೊ ಪಚ್ಚೆಯ ಹರಳು

ಕೃಷ್ಣನೆಂಬೊ ಕೀಲುಗಳು

ಅತಿ ಕುಶಲದಿಂದಲಿತ್ತು || 2 ||

ಬೌದ್ಧನೆಂಬೊ ಅತಳಗಳ ಬಿಗಿದಿತ್ತು ಬಹು ಬಗಿದಿಂತಿತ್ತು

ಕಲ್ಪಿಯೆಂಬೊ ಆ ಕುಣಿಕೆಯ ಹಚ್ಚಿಟ್ಟು

ಪುರಂದರವಿಠಲ ನಾಮದ ಸರಮುತ್ತು
ಸೌಭಾಗ್ಯ ನಿಗಳಿಲ್ಲತ್ತು || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಈ ಪದದಲ್ಲಿ ದಾಸರು ರಾಮಾವತಾರವನ್ನು ಪ್ರಧಾನವಾಗಿ (ರತ್ನಹಾರ) ಹಿಡಿದು ಉಳಿದ ಒಂಬತ್ತು ಅವತಾರಗಳನ್ನು ಸೇರಿಸಿ ತಮ್ಮ ಕೊರಳಿಗೆ ಹಾಕಿಕೊಂಡ ಮಾಲೆಗಳಂತೆ ಕಲ್ಪಿಸಿಕೊಂಡಿದ್ದಾರೆ.

ಮಚ್ಚ - ಮತ್ಸ್ಯ.

ಕುಸುರಿ - ಬಂಗಾರ, ಬೆಳ್ಳಿ ಚೌಕಟ್ಟಿನಲ್ಲಿ ಹೂವಿನ ಕೇಸರದಂತೆ ಸೂಕ್ಷ್ಮವಾದ ಕೆಲಸ ಮಾಡಿರುವುದು.

ಮೋಹನದ ಚಿನ್ನ - ಮೋಹಳ, ಮೋಹಣ; ಚಿನ್ನದ ಗುಂಡುಗಳನ್ನು ಗಟ್ಟಿಯಾಗಿ ಕೂಡಿಸಿರುವ (ಮೋಹು) ಮಾಲೆ.

ಸರಮುತ್ತು - ಸರದ ಮುತ್ತು.

ಏಕಾವಳಿ - ಒಂದೆಳೆ ಸರ.

ಕೀಲು - ಸೇರ್ಪಡೆಯ ಭಾಗ; ಸರದಲ್ಲಿ ಸೂಚಿಯಂಥ ಅಥವಾ ಸಣ್ಣ ಗೂಟದಂಥ ಭಾಗ.

ಅತುಳ - ಸರದಲ್ಲಿ ಎಳ್ಳಿನಂತೆ ಸೂಕ್ಷ್ಮವಾದ ಭಾಗ.

ಕುಣಿಕೆ - ಕೊಂಡಿ, ಗಂಟು, ಪಾಶದಂತೆ ತೋರುವ ಭಾಗ.

ನಿಗಳಿಲ್ಲತ್ತು - ನಿಗಳವೆಂದರೆ ಅಲಂಕಾರದ ಸರಪಳಿ.

Classification: Keerthane

Ankita: purandara vittala

Location: NA

Category: Rama Stuti, Dashavatara

Sub-Category: Rama, dashavatara, hAra, ratna, punya, phala, bangara,

Pravachana: NA

Explanation: NA